

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಪೆರಿಯಾಲ್ವಾರ್ ಅರುಳಿಚ್ಚೆಯ್  
|| ಅಲಮ್ಬಾವೆರುಟ್ಟಾ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕನ್

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ಅಲಮ್ಬಾವೆರುಟ್ಟಾ ॥

ತಿರುಮಾಲಿರುಂಜೋಲೈ ಚ್ಚಿಱಪ್ಪು

‡ಅಲಮ್ಬಾ ವೆರುಟ್ಟಾ \* ಕೊನ್ನು ತಿರಿಯುಂ ಅರಕ್ಕರೈ \*  
ಕುಲಂ ಪಾಱ್ ಪಡುತ್ತ \* ಕ್ಕುಲವಿಳಕ್ಕಾಯ್ ನಿನ್ನ ಕೋರ್ ಮಲೈ \*  
ಶಿಲಮ್ಬಾಕ್ಕ ವಂದು \* ದೆಯ್ವ ಮಗಳಿರ್ಗಳ್ ಆಡುಂ ಶೀರ್ \*  
ಶಿಲಮ್ಬಾಱು ಪಾಯುಂ \* ತೇ ತಿರುಮಾಲಿರುಂಜೋಲೈಯೇ (೧)

ವಲ್ಲಾಳ ತೋಳುಂ \* ವಾಳ್ ಅರಕ್ಕ ಮುಡಿಯುಂ \* ತಂಗೈ  
ಪೊಲ್ಲಾದ ಮೂಕ್ಕುಂ \* ಪೋಕ್ಕುವಿತ್ತಾ ಪೊರುಂದುಂ ಮಲೈ \*  
ಎಲ್ಲಾ ವಿಡತ್ತಿಲುಂ ಎಂಗುಂ ಪರಂದು \* ಪಲ್ಲಾಂಡೊಲಿ  
ಶೆಲ್ಲಾ ನಿಱ್ಪುಂ ಶೀರ್ \* ತ್ತೇ ತಿರುಮಾಲಿರುಂಜೋಲೈಯೇ (೨)

ತಕ್ಕಾರ್ ಮಿಕ್ಕಾರ್ಗಳೈ \* ಚ್ಚಂಜಲಂ ಶೆಯ್ಯುಂ ಶಲವರೈ \*  
ತೆಕ್ಕಾಂ ನೆಱಿಯೇ ಪೋಕ್ಕುವಿಕ್ಕುಂ \* ಶೆಲ್ವ ಪೊನ್ನಲೈ \*  
ಎ ಕ್ಕಾಲಮುಂ ಶೆನ್ನು \* ಶೇವಿತ್ತಿರುಕ್ಕುಂ ಅಡಿಯರೈ \*  
ಅ ಕ್ಕಾನೆಱಿಯೈ ಮಾಱುಂ \* ತಣ್ ತಿರುಮಾಲಿರುಂಜೋಲೈಯೇ (೩)

ಆನಾಯರ್ ಕೂಡಿ \* ಅಮೈತ್ತ ವಿಱವೈ \* ಅಮರರ್ ತಂ  
ಕೋನಾಕ್ಕೋಱಿಯ \* ಕೋವತ್ತನತ್ತು ಚ್ಚೆಯ್ತಾ ಮಲೈ \*  
ವಾನಾಟ್ಟಿಲ್ ನಿನ್ನು \* ಮಾಮಲರ್ ಕ್ಕಱ್ಪಿಗ ತ್ತೊತ್ತಿಱೈ \*  
ತೇ ಆಱು ಪಾಯುಂ \* ತೇ ತಿರುಮಾಲಿರುಂಜೋಲೈಯೇ (೪)

---

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಱು sounds almost like ಱ್ರಿ , ಱ್ಱೈ like ಱ್ರಿ , and so on. The consonant-cluster ಱ್ಱು is pronounced somewhere between ಱ್ಱು and ಱ್ಱು. It is, however, colloquially acceptable to pronounce the clusters ಱ್ಱು and ಱ್ಱು as ತ್ತ and ಱ್ಱು, respectively.

ಒರು ವಾರಣಂ ಪಣಿ ಕೊಂಡವ್ \* ಪೊಯ್ಗೈಯಿಲ್ \* ಕಂಜ್ ತ್ತ  
 ಒರು ವಾರಣಂ ಉಯಿರ್ ಉಂಡವ್ \* ಶೆನ್ನುಱೈಯುಂ ಮಲೈ \*  
 ಕರು ವಾರಣಂ \* ತ್ತ ಪಿಡಿ ತುಱಂದೋಡ \* ಕಡಲ್ ವಣ್ಣ  
 ತಿರುವಾಣೈ ಕೂಱ ತ್ತಿರಿಯುಂ \* ತ್ತ ತಿರುಮಾಲಿರುಂಜೋಲೈಯೇ (೫)

ಏವಿಱ್ಱು ಚ್ಚೆಯ್ವಾ \* ಏನೈದಿರಂದು ವಂದ ಮಲ್ಲರೈ \*  
 ಶಾವ ತ್ತಗತ್ತ \* ಶಾಂದಣಿ ತೋಳ್ ಚದುರ \* ಮಲೈ \*  
 ಆವ ತ್ತನಂ ಎನ್ನು \* ಅಮರರ್ಗಳುಂ ನ \* ಮುನಿವರುಂ \*  
 ಶೇವಿತ್ತಿರುಕ್ಕುಂ \* ತ್ತ ತಿರುಮಾಲಿರುಂಜೋಲೈಯೇ (೬)

ಮನ್ನರ್ ಮಱುಗ \* ಮೈತ್ತುನನ್ಮಾಕ್ಕೋರು ತೇರಿನೈಲ್ \*  
 ಮು ಅಂಗು ನಿನ್ನು \* ಮೋಱೈ ಎಱುವಿತ್ತವ \* ಮಲೈ \*  
 ಕೋಲ್ ನವಿಲ್ ಕೂವೇಱ್ ಕೋ \* ನೆಡುಮಾಱ್ ತ್ತ ಕೂಡಱ್ ಕೋ \*  
 ತೆನ್ನ \* ಕೊಂಡಾಡುಂ \* ತ್ತ ತಿರುಮಾಲಿರುಂಜೋಲೈಯೇ (೭)

ಕುಱುಗಾದ ಮನ್ನರೈ \* ಕ್ಯೂಡು ಕಲಕ್ಕಿ \* ವೆಂಗಾನಿಡೈ  
 ಚ್ಚಿಱುಗಾಲ್ ನೆಱೈಯೇ ಪೋಕ್ಕುವಿಕ್ಕುಂ \* ಶೆಲ್ವ ಪೋ \* ಮಲೈ \*  
 ಅಱುಗಾಲ್ ವರಿ ವಂಡುಗಳ \* ಆಯಿರ ನಾಮಂ ಶೋಲೈ \*  
 ಶಿಱುಗಾಲೈ ಪ್ಪಾಡುಂ \* ತ್ತ ತಿರುಮಾಲಿರುಂಜೋಲೈಯೇ (೮)

ಶಿಂದ ಪ್ಪುಡೈತ್ತು \* ಚ್ಚೆಂಗುರುದಿ ಕೊಂಡು \* ಬೂದಂಗಳ  
 ಅಂದಿ ಪ್ಪಲಿ ಕೊಡುತ್ತು \* ಆವತ್ತನಂ ಶೆಯ್ ಅಪ್ಪ \* ಮಲೈ \*  
 ಇಂದಿರ ಕೋಪಂಗಳ \* ಎಪ್ಪೆರುಮಾ \* ಕನಿ ವಾಯ್ ಒಪ್ಪಾ \*  
 ಶಿಂದುಂ ಪ್ಪುಱವಿಲ್ \* ತ್ತ ತಿರುಮಾಲಿರುಂಜೋಲೈಯೇ (೯)

ಎಟ್ಟುತ್ತಿಶೈಯುಂ \* ಎಣ್ ಇಱಂದ ಪೆರ್ರು ದೇವಿಮಾರ್ \*  
 ವಿಟ್ಟು ವಿಳಂಗ \* ವೀಱೈರುಂದ ವಿಮಲ್ \* ಮಲೈ \*  
 ಪಟ್ಟಿ ಪ್ಪಿಡಿಗಳ \* ಪಗಡುರಿಂಜಿ ಚ್ಚೆನ್ನು \* ಮಾಲೈವಾಯ್  
 ತ್ತೆಟ್ಟಿ ತ್ತಿಳೈಕ್ಕುಂ \* ತ್ತ ತಿರುಮಾಲಿರುಂಜೋಲೈಯೇ (೧೦)

‡ಮರುದ ಪ್ಪೊಱೈಲ್ ಅಣಿ \* ಮಾಲಿರುಂಜೋಲೈ ಮಲೈ ತನ್ನೈ \*  
 ಕರುದಿ ಉಱೈಗಿನ್ನ \* ಕಾರ್ಕ್ಕಡಲ್ ವಣ್ಣ ಅಮ್ಮಾ \* ತನ್ನೈ \*

ವಿರದಂ ಕೊಂಡೇತ್ತುಂ \* ವಿಲ್ಲಿಪ್ಪುತ್ತುರ್ ವಿಟ್ಟುಶಿತ್ತೈ ಶೋಲ್ \*  
ಕರುದಿ ಉರೈಪ್ಪವರ್ \* ಕಣ್ಣಂಗಲಿಣೈ ಕಾಣ್ಬಾರ್ಗಳೇ (೧೧)

|| ಪೆರಿಯಾಱ್‌ವಾರ್ ತಿರುವಡಿಗಳೇ ಶರಣಂ ||